



**Biocon Limited**

20th KM, Hosur Road  
Electronic City  
Bangalore 560 100, India  
T 91 80 2808 2808  
F 91 80 2852 3423

CIN : L24234KA1978PLC003417

[www.biocon.com](http://www.biocon.com)

December 15, 2022

To The Manager <b>BSE Limited</b> Department of Corporate Services Phiroze Jeejeebhoy Towers, Dalal Street, Mumbai – 400 001	To The Manager, <b>National Stock Exchange of India Limited</b> Corporate Communication Department Exchange Plaza, Bandra Kurla Complex Mumbai – 400 050
<b>Scrip Code - 532523</b>	<b>Scrip Symbol - Biocon</b>

**Subject: - Reminder Letter to shareholders and Newspaper Advertisement for claiming unclaimed dividends, whose equity shares are liable to be transferred to IEPF.**

Dear Sir / Madam,

In compliance with the provisions of Regulation 30 and Regulation 47 of SEBI (Listing Obligations and Disclosure Requirements), Regulations, 2015 read with Investor Education and Protection Fund Authority (Accounting, Audit, Transfer and Refund) Rules, 2016, please find enclosed the following documents:

1. Copy of reminder letter dated December 12, 2022 sent to eligible shareholders on December 14, 2022, who have not claimed their dividend for 7 (seven) consecutive years, requesting them to claim the same and avoid transfer of such dividends and shares to the IEPF.
2. Copies of newspaper advertisement published in Financial Express (English Language – All India Edition) and Vijayavani, (Kannada Language – Bengaluru Edition) on December 15, 2022 in regards to the above.

The above information will also be available on the website of the Company at [www.biocon.com](http://www.biocon.com).

Kindly take the same on record and acknowledge.

Thanking You,

Yours faithfully,

For **Biocon Limited**

\_\_\_\_\_  
**Mayank Verma**  
**Company Secretary and Compliance Officer**  
**Membership No.: ACS 18776**

Encl: As above



**Biocon Limited**

CIN: L24234KA1978PLC003417

Registered Office: 20th KM, Hosur Road, Electronic City

Bengaluru - 560 100, Karnataka, India

Tel: 080-2808 2808, Fax: 080-2852 3423

Website: www.biocon.com; E-mail: co.secretary@biocon.com

Date: December 12, 2022

**Subject: Reminder for Unclaimed Dividend**

Folio/ DP Id/Client Id :

Dear Shareholder(s),

**Sub: Unclaimed Dividend and Transfer of Equity Shares of Biocon Limited to the Demat Account of Investor Education and Protection Fund (IEPF) Authority for the Financial Year 2015-16.**

**Ref: Pursuant to Section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016, as amended ("IEPF Rules").**

We draw your kind attention to the interim dividend declared and paid by the Company on March 11, 2016 in respect of the financial year 2015-16. We find from our records that the said dividend has not been encashed by you.

As per section Section 124(5) of the Companies Act, 2013, any money transferred to the Unpaid Dividend Account of the Company, which remains unpaid or unclaimed for a period of seven years from the date of such transfer shall be transferred by the Company to the Investor Education and Protection Fund ("IEPF") established by Central Government.

**Further, Section 124(6) of the Companies Act 2013 read with IEPF Rules requires that all shares in respect of which Dividend has not been paid or claimed for seven consecutive years or more, shall also be transferred by the Company to IEPF.**

As you are aware, dividend declared by the Company is remitted either electronically or by sending dividend warrant(s) to the registered address of the shareholders. The Company has always strived to communicate and reach out to the shareholder by sending periodic reminder letters/ reminders by way of a note in the Notice convening the Annual General Meetings of the Company to claim unpaid or unclaimed dividend lying with the Company. Further, full details of such unpaid or unclaimed dividends is uploaded on the Company's website www.biocon.com and also on the website of the Ministry of Corporate Affairs, Government of India before transferring the same to IEPF Authority.

**The subject dividend amount pertaining to you can be claimed on or before April 15, 2023 and subsequently, it will be transferred to the IEPF.** Please note that no claim shall lie against the Company in respect of unclaimed dividend amount and the underlying shares transferred to IEPF Authority pursuant to the said Rules.

Kindly note that all subsequent corporate benefits accruing on such shareholding shall also be credited in favour of the IEPF Authority.

As per our records, the following dividends which were paid / remitted to you in the last seven years are still unpaid or unclaimed as on date:

Financial Year ended	Interim / Final Dividend	No. of Equity Shares	Date of declaration of Dividend	Dividend Amount (Rs.)
2015-16	INTERIM		11/03/2016	
2016-17	FINAL		28/07/2017	
2017-18	FINAL		27/07/2018	
2018-19	FINAL		26/07/2019	
2021-22	FINAL		28/07/2022	

No dividend was declared by the Company for financial year 2019-20 and 2020-21

**Number of Equity Shares liable for transfer to IEPF:**

**Note - Unpaid Dividends and shares upto Financial Year 2014-15 have already been transferred to IEPF authority, as per IEPF Rules.**

## **ACTION TO BE TAKEN BY THE SHAREHOLDER:**

You are requested to immediately claim your unpaid or unclaimed dividends as mentioned above by making an application in the enclosed Application-cum-Undertaking and avoid the transfer of your shares to IEPF by sending the relevant documents to us or KFin Technologies Limited (Formerly known as KFin Technologies Private Limited), Registrar and Share Transfer Agent ("RTA") of the Company at the address mentioned in the table below, **on or before April 15, 2023.**

- a) **In case Shares are held in Electronic/Dematerialized Form:** Copy of the updated Client Master List, Pan Card copy along with cancelled cheque is to be submitted. Payment will be made to the Bank Account registered against the said demat account.
- b) **In case Shares are held in Physical Form:** Investor Service Request Form ISR - 1, Form ISR - 2 and Form No. SH - 13 (for Nomination details) [collectively "Investor Request Forms"] duly filled as per the instructions stated therein along with the supporting documents including original cancelled cheque leaf with your name as the Account Holder. The "Investor Request Forms" are available at the website of the Company viz [www.biocon.com](http://www.biocon.com).

The concerned shareholders, holding shares in physical form and whose shares are liable to be transferred to IEPF Authority may note that the Company would be issuing new share certificate(s) in lieu of the original share certificate(s) held by them for the purpose of dematerialization and transfer of shares to IEPF Authority as per the Rules and upon such issue, the original share certificate(s) which are registered in their name will stand automatically cancelled and will be deemed non-negotiable.

In case we do not receive your claim **on or before April 15, 2023**, we shall, in accordance with the requirements of the said Rules, transfer the shares to IEPF by the due date as per the procedure stipulated in the Rules, without any further notice.

In case you are holding original dividend warrant(s), please forward the same to our RTA along with the relevant documents to ensure electronic transfer of unpaid/ unclaimed dividends to your bank account. You are requested to keep your bank details updated to avoid any rejection or non-payment of dividends. In case the dividend warrant(s) is not traceable or is lost, please return the enclosed Application cum Undertaking along with the documents as mentioned above.

You are also requested to mandatorily update your NACH with Company's RTA/Depository Participants, as the case may be, to enable timely payment of your dividend in future, through NACH facility.

With a view to comply with the requirements as set out in the Rules, we shall initiate necessary action for transfer of shares to IEPF.

Please note that subsequently, you are eligible to claim from IEPF Authority both the unclaimed dividend amount and the equity shares transferred to IEPF by making an online application in Form **IEPF-5** and by sending the physical copy of the same duly signed (as per registered specimen signature) along with requisite documents enumerated in the said Form IEPF-5 to the Nodal Officer of the Company at its Registered Office or to KFin Technologies Limited, RTA of the Company for verification of the claim. The Company on receipt of such application from the shareholder, shall file an online verification report to IEPF Authority for refund of the unclaimed dividend amount and/or transfer of shares back to the demat account of the shareholder. Kindly note that as per the above Rules, only one such request can be made in a year by the shareholder.

In case of any further clarifications or assistances in this regard, please contact to:

<p>To, <b>Mayank Verma</b> <b>Company Secretary and Nodal Officer</b> <b>Biocon Limited</b> 20th KM, Hosur Road, Electronic City Bangalore - 560100 Tel:+91-80 2808 2808 Fax:+91- 80 2852 3423 Email: <a href="mailto:co.secretary@biocon.com">co.secretary@biocon.com</a> Website: <a href="http://www.biocon.com">www.biocon.com</a></p>	<p>To, Mr. Suresh D Babu <b>Manager</b> <b>KFin Technologies Limited</b> <b>(Formerly known as KFin Technologies Private Limited)</b> <b>Unit: Biocon Limited</b> Selenium Tower B, Plot 31-32, Gachibowli, Financial District, Nanakramguda, Hyderabad - 500 032 Tel.: + 91-40-6716 1518 Fax No.: + 91-40-2300 1153 Email: <a href="mailto:suresh.d@kfintech.com">suresh.d@kfintech.com</a>; <a href="mailto:einward.ris@kfintech.com">einward.ris@kfintech.com</a> Website: <a href="http://www.kfintech.com">www.kfintech.com</a></p>
--	--

Thanking you,

Yours faithfully,  
**For Biocon Limited**

**Sd/-**  
**Mayank Verma**  
**Company Secretary and Nodal Officer**  
**Membership No.: ACS 18776**

Application-Cum-  
Undertaking  
FOR PAYMENT OF UNPAID/UNCLAIMED  
DIVIDEND  
(To be executed Rs.100/- Non-Judicial Stamp paper if the amount to be claimed more than  
Rs.1500/-)

**KFin Technologies Limited**  
(Formerly known as KFin Technologies Private Limited)  
**(Unit: Biocon Limited)**  
Selenium Tower B, Plot 31-32,  
Gachibowli, Financial District,  
Nanakramguda, Hyderabad - 500 032

REF : Folio/DPID/Client ID:

**Sub : Transfer of Dividend and Equity Shares of the Company to Investor Education and Protection Fund (IEPF)**

I/We hereby confirm that I/We have not encashed any of the Dividends paid by the Company in previous Financial Years, so as to create any adverse claim upon the amount of the Dividend warrant(s). The following are the details of the unclaimed Dividends of the subsequent financial years:

Dividend Warrant No.	MICR.No./ DD.No.	Amount(s)	Date of Payment
			29/03/2016
			03/08/2017
			03/08/2018
			02/08/2019
			03/08/2022

In consideration of you issuing to me/us all Demand Draft(s)/Pay Order(s) in lieu of the Dividend Warrant(s) lying unclaimed/unpaid in my/our name(s) and which are irretrievable/lost or misplaced or crediting the amounts directly to my bank account as mentioned below, I/we hereby agree and undertake to hold the Company, its Directors and officers harmless and to keep them protected from/against all losses, costs or damages which you may sustain or incur by reason of the bank issuing Demand Draft(s)/ Pay Order(s) or by the original Dividend Warrant(s) being, at any time, found and presented for payment by any person or persons claiming to be the holder(s) of the Dividend Warrant(s) or in any way interested there in.

Name:		Signature:		
First Holder :				
Second Holder:				
Third Holder:				
Address of First Holder				
<b>Bank Account Details :</b>				
Name of the Bank				
Name of the Branch				
Account Number (as appearing in your cheque book)				
Account Type (Savings/ Current/ Cash Credit)		10 - Savings	11 - Current	13 - Cash Credit
9 Digit MICR Number (as appearing on the MICR cheque issued by the bank) Please enclose a photocopy of a Cheque for verification				
11 Digit IFSC Code				
<b>Witness1:</b>		<b>Witness2:</b>		
Name :		Name :		
Address :		Address :		
Signature :		Signature :		

Dated:

**Note:** For the undertaking to be considered complete, please ensure the address and bank details of first holder and joint holder(s), as applicable, are filled correctly and it is duly signed by all the holders and two witnesses.

ADDRESSES CHALLENGES OF TAXING TECH FIRMS

# G20 meet reviews key taxation framework

**BANIKINKAR PATTANAYAK**  
New Delhi, December 14

**G20 DELEGATES HELD** “substantive discussions” on international taxation during the course of a finance track meeting in Bengaluru and monitored the progress of a two-pillar tax package being developed under the OECD/G20 inclusive framework.

Under the proposed framework, multinational enterprises will be subject to a minimum 15% tax rate from 2023. This is aimed at helping governments address the challenges of taxing tech firms, among others, in a globalised world.

Addressing media after the first G20 Finance and Central Bank Deputies Meeting on Wednesday, economic affairs secretary Ajay Seth said the meeting saw broad support for India's proposed priorities for the G20 Finance Track agenda for 2023. A broad range of issues—such as global financial stability, common approach towards



Discussions are on how to build consensus for better understanding and better regulation around this asset (crypto assets)."

— **AJAY SETH**, ECONOMIC AFFAIRS SECRETARY

regulating crypto assets, strengthening multilateral development banks, boosting financial inclusion and pandemic response framework — were deliberated on.

The meeting was co-chaired by Seth and Reserve Bank of India (RBI) deputy governor Michael Patra.

The broader impact of the Central Bank Digital Currency (CBDC) and its use cases will be deliberated on in a priority in the coming days, the secretary said.

The RBI has launched pilots of CBDC in both wholesale and retail segments. The pilot in wholesale segment, known as the Digital Rupee - Wholesale (e₹-W), was launched on November 1, 2022, with use case being limited to the settlement of secondary market transactions in government securities. The pilot in the retail segment, known as digital Rupee-Retail (e₹-R), was launched on December 1, within a closed user group comprising participating customers and merchants.

Seth said delegates held deliberations on crypto assets and their impact on macro-economic situations.

## Govt to sell up to 5% in IRCTC via OFS to raise ₹2,720 crore

**THE CENTRE ON** Wednesday announced a disinvestment of up to 5% stake in Indian Railway Catering and Tourism Corporation (IRCTC) to raise around ₹2,720 crore through an offer for sale on Thursday-Friday.

The floor price for the offer has been set at ₹680 per equity

share, at a discount of 7.4% to the closing price of ₹734.7/share on the BSE.

Only non-retail investors are allowed to place their bids on Thursday. Retail investors as well as non-retail investors who choose to carry forward their unallotted bids could place their bids on Friday. **FE BUREAU**

**BIOCON LIMITED**  
CIN: L24234KA1978PLC003417  
Regd. Office: 20th KM, Hosur Road, Electronic City, Bengaluru - 560 100  
Karnataka, India. Tel: 080-2808 2808, Fax: 080-2852 3423  
Website: www.biocon.com; E-mail: co.secretary@biocon.com

---

**NOTICE**

**Transfer of equity shares of the Company to Investor Education and Protection Fund ("IEPF")**

Members are hereby informed that pursuant to the provisions of Section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 ("the IEPF Rules") as amended, the Interim and Final Dividend declared for the Financial Year 2015-16, which remains unpaid or unclaimed for a period of seven years, will be transferred to the IEPF. The corresponding shares on which dividend was unpaid or unclaimed for seven consecutive years will also be transferred, as per procedure set out in the Rules.

In compliance to the IEPF Rules, individual communication has been sent by the Company to the concerned shareholders whose shares are liable to be transferred under the Rules for taking appropriate action. The Company has also uploaded full details of such shareholders and shares due for transfer to the IEPF account including the details of unpaid or unclaimed dividend on such shares on its website at <https://www.biocon.com/investor-relations/>.

Please note that the unpaid/unclaimed dividend amount for the Financial year 2015-16 can be claimed on or before April 15, 2023. Members are requested to claim the Interim and Final Dividend declared for the Financial Year 2015-16 and subsequent years' dividend to avoid transfer of the dividend and corresponding shares to the IEPF.

In connection with transfer of equity shares to IEPF, please note the following:

- Members holding shares in physical form:** The Company would be issuing a new share certificate(s) in lieu of the original held by them for the purpose of transfer of shares to the IEPF and upon issue, the Company shall inform the depository by way of corporate action to convert the share certificate(s) into DEMAT form and transfer in favor of the IEPF. The original share certificate(s) which are registered in the name of members will stand automatically cancelled and be deemed non-negotiable.
- Members holding shares in dematerialized form:** The Company shall inform the depository by way of corporate action to transfer shares in the DEMAT account of the IEPF Authority.

In case no valid claim in respect of unclaimed dividend is received from the shareholders on or before April 15, 2023, the Company shall in order to comply with the IEPF Rules, transfer the unpaid or unclaimed dividend to the IEPF Authority without giving any further Notice, on or before the due date.

**Further, the corresponding shares on which dividend is unpaid or unclaimed for seven consecutive years, shall also be transferred without any further notice.**

Please note that no claim shall be filed against the Company in respect of unclaimed dividend amount and shares transferred to IEPF.

Members are eligible to claim both the unpaid or unclaimed dividend and corresponding shares transferred to the IEPF including all benefits accruing on such shares, if any, from the IEPF Authority by submitting an online application in the Form IEPF-5 available on the website at [www.iepf.gov.in](http://www.iepf.gov.in) and sending a duly signed physical copy of the same to the Nodal Officer of the Company at its registered office along with requisite documents enumerated in the Form IEPF-5 and thereafter the Nodal Officer of the Company shall file online e-verification report with IEPF Authority within stipulated timeline.

In case of any queries on the above matter, members are requested to contact Mr. D. Suresh Babu, Manager, at M/s. KFin Technologies Limited (Formerly known as KFin Technologies Private Limited), Registrar and Share Transfer Agent of the Company (Unit: Biocon Limited), at Selenium Tower B, Plot number 31 & 32, Gachibowli, Financial District, Nanakramguda, Serilingampally Mandal, Hyderabad - 500032. Tel: +91 040 6716 1518 email: [suresh.d@kfintech.com](mailto:suresh.d@kfintech.com); [einward.ris@kfintech.com](mailto:einward.ris@kfintech.com)

For Biocon Limited  
Sd/-  
Mayank Verma  
Company Secretary and Nodal Officer

**Place: Bengaluru**  
**Date: December 14, 2022**


# OMCs unlikely to cut fuel prices soon despite falling crude

**Companies to take two quarters to recover losses**

**RAJAT MISHRA**  
New Delhi, December 14

**THOUGH INTERNATIONAL CRUDE** prices have fallen by 25% since the end of March 2022, state-run oil marketing companies (OMCs) have kept retail prices of auto fuels on hold since May 2022, in a bid to recoup the losses incurred in the last two quarters, when crude prices remained at elevated levels. Analysts expect these firms not to cut rates in the near term either. They believe that it may take two-three quarters for the three OMCs — IOC, BPCL and HPCL — to offset losses incurred in the past quarters. “Earlier, OMCs were making losses on diesel and petrol sales.

### OMCs' LOSSES



**In October, the government gave a one-time grant of ₹22,000 crore to the state-run fuel retailers to cover for LPG under-recoveries**

Over the last few weeks, they have been making profits on petrol sales, though they have not yet started making substantial profits on diesel sales,” Prashant Vashisht, VP and co-group head, Ica, said. According to a report by Fitch, the worst may be over for the OMCs after a significant increase in debt in the second quarter of FY23 due to weak Ebitda from marketing losses, a depreciating

rupee and high working capital cost. According to Vashisht, at the current level of crude oil prices, OMCs are recovering around ₹14 per litre on the sale of petrol. In March, when international crude oil prices were high, OMCs were losing ₹11-12/litre for both petrol and diesel. In June, under-recoveries were higher at ₹17/litre for petrol and ₹24/litre for diesel.

**SALE NOTICE**

**SHRI LAKSHMI COTSYN LIMITED (In Liquidation)**

Liquidator: Mr. Rohit Sehgal  
Registered Office: 19/X-1, Krishnapuram, Kanpur, Uttar Pradesh- 208007  
Email ID: iamrs101@gmail.com  
Contact No.: +91 7011568767 (Mr. Rahul Nagar)

Escalation: If the query is not responded on the phone number given above, then Text or Whatsapp message can be sent to +91-9811363220

**E-Auction**

Sale of Assets under Insolvency and Bankruptcy Code, 2016  
Date and Time of E-Auction: 11th January, 2023 at 3:00 pm IST to 5:00 pm IST (With unlimited extension of 5 minutes each)  
Last Date to deposit EMD and documents: 07th January, 2023 by 5:00 pm IST

Block	Asset	Reserve Price (in Rs.)	EMD Amount (in Rs.)	Incremental Value (in Rs.)
A	Sale of Company as a Whole, having the following assets: 1. Full Rewari Bujurg Unit - Consisting of Land, building, plant & machinery and other assets. 2. Malwan - Denim Unit - Land & Building	70.00 Crores	5.50 Crores	50.00 Lacs
B	Rewari Bujurg Unit on a Standalone basis	43.00 Crores	3.25 Crores	30.00 Lacs
C	Rewari Bujurg Unit - Land & Building.	20.00 Crores	1.50 Crores	15.00 Lacs
D	Rewari Bujurg Unit - Plant & Machinery and other assets (Excluding Land and Building)	26.00 Crores	2.00 Crores	20.00 Lacs
E	Malwan - Denim Unit - Land & Building (Including Land & Building of Residential Area)	28.00 Crores	2.30 Crores	20.00 Lacs

Terms and Condition of the E-auction are as under:

- E-Auction will be conducted on "AS IS WHERE IS", "AS IS WHAT IS" and "WHATEVER THERE IS BASIS" through approved service provider M/S E-procurement Technologies Limited (Auction Tiger).
- THE COMPLETE AND DETAILED INFORMATION ABOUT THE ASSETS OF THE COMPANY ARE AVAILABLE IN THE "E-AUCTION PROCESS DOCUMENT" ASANNEKURE-VI TO THE DOCUMENT, WHICH IS AVAILABLE ON THE WEBSITES I.e. <https://ncltauction.auctiontiger.net>. THIS SALE NOTICE MUST BE READ ALONGWITH THE "E-AUCTION PROCESS DOCUMENT" TO GET THE COMPLETE INFORMATION.
- The Complete E-Auction process document containing details of the Assets, online e-auction Bid Form, Declaration and Undertaking Form, General Terms & Conditions of online auction sale are available on websites <https://ncltauction.auctiontiger.net> and <http://www.shri-lakshmi.com/> Contact: Mr. Ramprasad at +91-6351896834/079-61200586 & 6351896834/ramprasad@auctiontiger.net/ meha\_gyani@auctiontiger.net/support@auctiontiger.net (Ongoing to the link <https://ncltauction.auctiontiger.net/> interested bidders will have to search for the mentioned company by using either one of the two options. (i) Company's name (Shri Lakshmi Cotsyn Limited), or by (ii) State and property type.
- In case there is at least one Eligible Bidder for Block A, the e-auction of Blocks (from B to E) will stand cancelled; a) In case there is at least one Eligible Bidder for Block B, the e-auction of Blocks (from C & D) will stand cancelled; b) In case there is at least one Eligible Bidder for Block C and there is no bidder for Block D, then the e-auction of Blocks C will stand cancelled; c) In case there is at least one Eligible Bidder for Block C and there is no bidder for Block D, then the e-auction of Blocks C will stand cancelled;
- In case, the bidding for any block (as specified in 3(a), 3(b) & 3(c)) is cancelled, then the eligible Bidders who have submitted their bid documents for such block(s) shall be informed about cancellation and all such Bidders shall have an option to revise their bid documents and the EMD and participate in the bidding for other available Blocks as the case may be, provided they confirm the same in writing within 1 (one) day from the date of receipt of information about cancellation of bids from the Liquidator and pay the balance EMD, if any. However, no fresh bid/EMD for participation in block A to Block E shall be entertained after 07th January 2023.
- The intending bidders, prior to submitting their bid, should make their independent inquiries regarding the title of property, dues of local taxes, electricity and water charges, maintenance charges, if any and inspect the property at their own expenses and satisfy themselves. The properties mentioned above can be inspected by the prospective bidders at the site with prior appointment, contacting Mr. Rahul Nagar: 7011568767.
- The intending bidders are required to deposit Earnest Money Deposit (EMD) amount either through DDIN/ETFR/RTGS in the Account of "SHRI LAKSHMI COTSYN LIMITED IN LIQUIDATION" Account No.: 5020050452182, HDFC Bank Limited, Branch: The Peach Tree, C-Block, Sushant Lok1, Gurgaon 122002. IFSC Code: HDFC0002696, or through DD drawn on any Scheduled Bank in the name of SHRI LAKSHMI COTSYN LIMITED IN LIQUIDATION or give a Bank Guarantee for the EMD Amount as per Format A or Format B as given in the Complete E-Auction process document.
- The intending bidder should submit the evidence for EMD Deposit or Bank Guarantee and Request Letter for participation in the E-Auction along with Self attested copy of (1) Proof of Identification (2) Current Address-Proof (3) PAN card (4) Valid e-mail ID (5) Landline and Mobile Phone number (6) Affidavit and Undertaking, as per Annexure 1 (7) Bid Application Form as per Annexure II (8) Declaration by Bidder, as per Annexure III, the formats of these Annexure can be taken from the Complete E-Auction process document. These documents should reach the office of the liquidator or by e-mail, at the address given above before 5:00 PM of 07th January 2023. The Name of the Eligible Bidder will be determined by the Liquidator to participate in e-auction on the portal (<https://ncltauction.auctiontiger.net/>). The e-auction service provider (Auction Tiger) will provide User id and password by email to eligible bidders.
- In case, a bid is placed in the last 5 minutes of the closing time of the e-auction, the closing time will automatically get extended for 5 minutes with unlimited extension. The bidder who submits the highest bid amount (not below the reserve price) on closure of e-auction process shall be declared as the Successful Bidder and a communication to that effect will be issued through electronic mode which shall be subject to approval by the Liquidator.
- The EMD of the Successful Bidder shall be retained towards part sale consideration and the EMD of unsuccessful bidders, who have participated in the bidding process, shall be refunded. The EMD shall not bear any interest. The Liquidator will issue a Letter of Intent (LOI) to the Successful Bidder in accordance with terms specified under E-auction process document and the Successful Bidder shall have to deposit the balance amount (Successful Bid Amount - EMD Amount) within 30 days on issuance of the LOI by the Liquidator. Default in deposit of the balance amount by the successful bidder within the time limit as mentioned in the LOI will entail forfeiture of the entire amount deposited (EMD + Any Other Amount) by the Successful Bidder.
- The Successful Bidder shall bear the applicable stamp duties/transfer charge, fees etc. and all the local taxes, duties, rates, assessment charges, fees etc. in respect of the property put on auction.
- The Liquidator has the absolute right to accept or reject any or all offers/s or adjourn/postpone/cancel the e-auction or withdraw any property or portion thereof from the auction proceeding at any stage without assigning any reason therefor.
- After payment of the entire sale consideration, the sale certificate/agreement will be issued in the name of the successful bidder only and will not be issued in any other name.
- The sale shall be subject to provisions of Insolvency and Bankruptcy Code, 2016 and regulations made thereunder.
- E-auction date & Time: 11th January, 2023 from 3.00 p.m. to 5.00 p.m. (with unlimited extension of 5 minutes each)

Sd/-  
Rohit Sehgal  
Liquidator, Shri Lakshmi Cotsyn Limited - In Liquidation  
IBR Regn. No. 18/BB/PA-001/UP-P05282017-2018/0953  
Address for correspondence: 581, 4<sup>th</sup> Floor, Sector - 27, Gurgaon, Haryana 122002  
Email ID: iamrs101@gmail.com, shri-lakshmi@gaainsolvency.com  
Contact No.: 7011568767 (Mr. Rahul Nagar)

**Date: 15/12/2022**  
**Place: Gurugram**

...continued from previous page.

In case of any revision to the Price Band, the Bid/Offer Period will be extended by at least three additional Working Days after such revision in the Price Band, subject to the Bid/Offer Period not exceeding 10 Working Days. In cases of force majeure, banking strike or similar circumstances, our Company may, in consultation with the BRLMs, for reasons to be recorded in writing, extend the Bid / Offer Period for a minimum of three Working Days, subject to the Bid / Offer Period not exceeding 10 Working Days. Any revision in the Price Band and the revised Bid/Offer Period, if applicable, will be widely disseminated by notification to the Stock Exchanges, by issuing a public notice, and also by indicating the change on the respective websites of the BRLMs and at the terminals of the Syndicate Member(s) and by intimation to the Designated Intermediaries and the Sponsor Bank(s), as applicable.

This is an Offer in terms of Rule 19(2)(b) of the Securities Contracts (Regulation) Rules, 1957, as amended ("SCRR"), read with Regulation 31 of the SEBI ICDR Regulations. The Offer is being made through the Book Building Process in terms of Regulation 6(1) of the SEBI ICDR Regulations, wherein not more than 50% of the Offer shall be available for allocation on a proportionate basis to Qualified Institutional Buyers ("QIBs" and such portion, the "QIB Portion"), provided that our Company, in consultation with the BRLMs, may allocate up to 60% of the QIB Portion to Anchor Investors on a discretionary basis ("Anchor Investor Portion"), out of which one-third portion shall be reserved for domestic Mutual Funds only, subject to valid Bids being received from domestic Mutual Funds at or above the price at which allocation is made to Anchor Investors ("Anchor Investor Allocation Price"), in accordance with the SEBI ICDR Regulations. In the event of under-subscription, or non-allocation in the Anchor Investor Portion, the balance Equity Shares shall be added to the QIB Portion (excluding the Anchor Investor Portion) ("Net QIB Portion"). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to all QIB Bidders, including Mutual Funds, subject to valid Bids being received from them at or above the Offer Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining Net QIB Portion for proportionate allocation to QIBs. Further, not less than 15% of the Offer shall be available for allocation to Non-Institutional Bidders, of which (a) one third of such portion shall be reserved for applicants with application size of more than ₹200,000 and up to ₹1,000,000; and (b) two third of such portion shall be reserved for applicants with application size of more than ₹1,000,000, provided that the unsubscribed portion in either of such sub-categories may be allocated to applicants in the other sub-category of Non-Institutional Bidders and not less than 35% of the Offer shall be available for allocation to Retail Individual Bidders in accordance with the SEBI ICDR Regulations, subject to valid Bids being received from them at or above the Offer Price. All potential Bidders (except Anchor Investors) are mandatorily required to utilise the Application Supported by Blocked Amount ("ASBA") process by providing details of their respective ASBA accounts and UPI ID in case of UPI Bidders using the UPI Mechanism, as applicable, pursuant to which their corresponding Bid Amount will be blocked by the Self Certified Syndicate Banks ("SCSBs") or by the Sponsor Bank(s) under the UPI Mechanism, as the case may be, to the extent of the respective Bid Amounts. Anchor Investors are not permitted to participate in the Offer through the ASBA Process. For further details, see "Offer Procedure" on page 357 of the RHP.

Bidders/Applicants should ensure that DP ID, PAN and the Client ID and UPI ID (for UPI Bidders bidding through UPI Mechanism) are correctly filled in the Bid cum Application Form. The DP ID, PAN and Client ID provided in the Bid cum Application Form should match with the DP ID, PAN, Client ID available in the Depository database, otherwise, the Bid cum Application Form is liable to be rejected. Bidders/Applicants should ensure that the beneficiary account provided in the Bid cum Application Form is active. Bidders/Applicants should note that on the basis of the PAN, DP ID, Client ID and UPI ID (for UPI Bidders bidding through the UPI mechanism) as provided in the Bid cum Application Form, the Bidder/Applicant may be deemed to have authorized the Depositories to provide to the Registrar to the Offer, any requested Demographic Details of the Bidder/Applicant as available on the records of the depositories. These Demographic Details may be used, among other things, for giving Allotment Advice or unblocking of ASBA Account or for other correspondence(s) related to the Offer. Bidders/Applicants are advised to update any changes to their Demographic Details as available in the records of the Depository Participant to ensure accuracy of records. Any delay resulting from failure to update the Demographic Details would be at the Bidders/Applicants' sole risk.

Investors must ensure that their PAN is linked with Aadhaar and are in compliance with Central Board of Direct Taxes notification dated February 13, 2020 and press release dated June 25, 2021.

**CONTENTS OF THE MEMORANDUM OF ASSOCIATION OF OUR COMPANY AS REGARDS ITS OBJECTS:** For information on the main objects of our Company, investors are requested to see "History and Certain Corporate Matters" beginning on page 208 of the RHP. The Memorandum of Association of our Company is a material document for inspection in relation to the Offer. For further details, see "Material Contracts and Documents for Inspection" beginning on page 393 of the RHP.

**LIABILITY OF THE MEMBERS OF OUR COMPANY:** Limited by shares.

**AMOUNT OF SHARE CAPITAL OF OUR COMPANY AND CAPITAL STRUCTURE:** As on the date of the RHP, the authorised share capital of our Company is ₹ 500,000,000 divided into 100,000,000 Equity Shares of face value of ₹ 5 each. The issued, subscribed and paid-up Equity share capital of our Company is ₹ 212,871,000 divided into 42,574,200 Equity Shares of face value ₹ 5 each. For details of the capital structure of our Company, see "Capital Structure" beginning on page 72 of the RHP.

**NAMES OF THE INITIAL SIGNATORIES TO THE MEMORANDUM OF ASSOCIATION OF OUR COMPANY AND THE NUMBER OF EQUITY SHARES SUBSCRIBED BY THEM:** The initial signatories to the Memorandum of Association of our Company are Bahadurath Sethia, Bridhi Chand Sethia and Vinay Kumar Sethia who subscribed to 100 equity shares of ₹ 10 each, respectively. For details of the share capital history and capital structure of our Company see "Capital Structure" beginning on page 72 of the RHP.

**LISTING:** The Equity Shares, once offered through the RHP are proposed to be listed on the Stock Exchanges. Our Company has received 'in-principle' approvals from the BSE and the NSE for the listing of the Equity Shares pursuant to letters dated December 14, 2021, and December 28, 2021, respectively. For the purposes of the Offer, the Designated Stock Exchange shall be BSE. A copy of the RHP and the Prospectus shall be filed with the RoC in accordance with Sections 26(4) and 32 of the Companies Act, 2013. For further details of the material contracts and documents available for inspection from the date of the RHP until the Bid/ Offer Closing Date, see "Material Contracts and Documents for Inspection" on page 393 of the RHP.

**DISCLAIMER CLAUSE OF SEBI:** SEBI only gives its observations on the offer documents and this does not constitute approval of either the Offer or the specified securities stated in the Offer Document. The investors are advised to refer to page 341 of the RHP for the full text of the disclaimer clause of SEBI.

**DISCLAIMER CLAUSE OF BSE (the Designated Stock Exchange):** It is to be distinctly understood that the permission given by BSE Limited should not in any way be deemed or construed that the RHP has been cleared or approved by BSE Limited nor does it certify the correctness or completeness of any of the contents of the RHP. The investors are advised to refer to the page 343 of the RHP for the full text of the disclaimer clause of the BSE Limited.

**DISCLAIMER CLAUSE OF NSE:** It is to be distinctly understood that the permission given by NSE should not in any way be deemed or construed that the Offer Document has been cleared or approved by NSE nor does it certify the correctness or completeness of any of the contents of the Offer Document. The investors are advised to refer to page 343 of the RHP for the full text of the disclaimer clause of NSE.

**GENERAL RISKS:** Investments in equity and equity-related securities involve a degree of risk and investors should not invest any funds in the Offer unless they can afford to take the risk of losing their investment. Investors are advised to read the risk factors carefully before taking an investment decision in the Offer. For taking an investment decision, investors must rely on their own examination of our Company and the Offer, including the risks involved. The Equity Shares in the Offer have not been recommended or approved by the SEBI, nor does SEBI guarantee the accuracy or adequacy of the contents of the RHP. Specific attention of the investors is invited to "Risk Factors" on page 26 of the RHP.

**ASBA\*** Simple, Safe, Smart way of Application!!!

\*Applications Supported by Blocked Amount ("ASBA") is a better way of applying to offers by simply blocking the fund in the bank account. For further details, check section on ASBA below.

**Mandatory in public issues.**  
No cheque will be accepted.

**UPI** UPI-Now available in ASBA for UPI Bidders applying through Registered Brokers, DPs and RTAs. Retail Individual Investors also have the option to submit the application directly to the ASBA Bank (SCSBs) or to use the facility of linked online trading, demat and bank account. Investors are required to ensure that the bank account used for bidding is linked to their PAN. Bidders must ensure that their PAN is linked with Aadhaar and are in compliance with CBDT notification dated February 13, 2020 and press release dated June 25, 2021.

ASBA has to be availed by all the investors except Anchor Investors. UPI may be availed by (i) Retail Individual Bidders in the Retail Portion and (ii) Non-Institutional Bidders with an application size of up to ₹ 500,000 in the Non-Institutional Portion. For details on the ASBA and UPI process, please refer to the details given in ASBA form and abridged prospectus and also please refer to the section "Offer Procedure" on page 357 of the RHP. The process is also available on the website of Association of Investment Bankers of India ("AIBI") and Stock Exchanges and in the General Information Document. ASBA bid-cum-application forms and the Abridged Prospectus can be downloaded from the websites of BSE Limited ("BSE") and National Stock Exchange of India Limited ("NSE"), and together with BSE, the "Stock Exchanges" and can be obtained from the list of banks that is displayed on the website of SEBI at [www.sebi.gov.in/sebiweb/other/OtherAction.do?doRecognisedPfi=yes&ntmId=35](http://www.sebi.gov.in/sebiweb/other/OtherAction.do?doRecognisedPfi=yes&ntmId=35) and <https://www.sebi.gov.in/sebiweb/other/OtherAction.do?doRecognisedPfi=yes&ntmId=43>, respectively as updated from time to time. For the list of UPI apps and banks live on IPO, please refer to the link: [www.sebi.gov.in](http://www.sebi.gov.in). UPI Bidders Bidding using the UPI Mechanism may apply through the SCSBs and mobile applications whose names appear on the website of SEBI, as updated from time to time. Axis Bank Limited and ICICI Bank Limited have been appointed as the Sponsor Banks for the Offer, in accordance with the requirements of SEBI circular dated November 1, 2018 as amended. For Offer related queries, please contact the Book Running Lead Managers ("BRLMs") on their respective email IDs as mentioned below. For UPI related queries, investors can contact NPCI at the toll free number: 18001201740 and mail id: [ipo.upi@npci.org.in](mailto:ipo.upi@npci.org.in).

**COMPANY SECRETARY AND COMPLIANCE OFFICER**

Lata Rani Pawa  
C/o Elin Electronics Limited  
4771, Bharat Ram Road, 23, Daryaganj, New Delhi - 110 002  
Telephone: 011 43000400; E-mail: [cs@elinindia.com](mailto:cs@elinindia.com)  
Website: [www.elinindia.com](http://www.elinindia.com)

Investors may contact the Company Secretary and Compliance Officer or the Registrar to the Offer in case of any pre-Offer or post-Offer related grievances including non-receipt of letters of Allotment, non-credit of Allotted Equity Shares in the respective beneficiary account, non-receipt of refund orders or non-receipt of funds by electronic mode, etc. For all Offer related queries and for redressal of complaints, investors may also write to the BRLMs.

**BOOK RUNNING LEAD MANAGERS**

**AXIS CAPITAL**  
Axis Capital Limited  
1<sup>st</sup> Floor, Axis House, C-2 Wadia International Center, Pandurang Budhkar Marg, Worli, Mumbai - 400 025 Maharashtra, India  
Telephone: +91 22 4325 2183; E-mail: [elin.ipo@axiscap.in](mailto:elin.ipo@axiscap.in)  
Investor grievance e-mail: [complaints@axiscap.in](mailto:complaints@axiscap.in)  
Website: [www.axiscapital.co.in](http://www.axiscapital.co.in)  
Contact person: Simran Gadh/Pavan Naik  
SEBI registration no.: INM000012029

**JM FINANCIAL**  
JM Financial Limited  
7<sup>th</sup> Floor, Energy, Appasaheb Marathe Marg Prabhadevi, Mumbai - 400 025 Maharashtra, India  
Tel: +91 22 6630 3030; Email: [elin.ipo@jmfi.com](mailto:elin.ipo@jmfi.com)  
Investor grievance e-mail: [grievance.ipo@jmfi.com](mailto:grievance.ipo@jmfi.com)  
Website: [www.jmfi.com](http://www.jmfi.com)  
Contact Person: Prachee Dhuri  
SEBI Registration No.: INM000010361

**KFINTECH**  
KFin Technologies Limited  
Selenium, Tower B, Plot No 31 and 32, Financial District, Nanakramguda, Serilingampally, Hyderabad, Rangareddi - 500032 Telangana, India  
Tel: +91 40 6716 2222; E-mail: [elinindia.ipo@kfintech.com](mailto:elinindia.ipo@kfintech.com)  
Investor grievance e-mail: [einward.ris@kfintech.com](mailto:einward.ris@kfintech.com)  
Website: [www.kfintech.com](http://www.kfintech.com)  
Contact person: M Murali Krishna  
SEBI registration number: INR000000221

**AVAILABILITY OF RHP:** Investors are advised to refer to the RHP and the "Risk Factors" beginning on page 26 of the RHP before applying in the Offer. A copy of the RHP will be made available on the website of the SEBI at [www.sebi.gov.in](http://www.sebi.gov.in), the websites of the BRLMs, Axis Capital Limited at [www.axiscapital.co.in](http://www.axiscapital.co.in) and JM Financial Limited at [www.jmfi.com](http://www.jmfi.com) and the websites of the Stock Exchanges, for BSE at [www.bseindia.com](http://www.bseindia.com) and for NSE at [www.nseindia.com](http://www.nseindia.com).

**AVAILABILITY OF BID CUM APPLICATION FORM:** Bid cum Application Form can be obtained from the Registered Office of Company, **ELIN ELECTRONICS LIMITED:** Tel.033 48046584; **BRLMs: Axis Capital Limited,** Telephone: +91 22 4325 2183 and **JM Financial Limited,** Tel: +91 22 6630 3030; **Syndicate Member: JM Financial Services Limited,** Telephone: 022-6136 3400 and at selected locations of Sub-Syndicate Members (as given below), Registered Brokers, SCSBs, Designated RTA Locations and Designated CDDP Locations for participating in the Offer. Bid cum Application Forms will be available on the websites of the Stock Exchanges and at all the Designated Branches of SCSBs, the list of which is available on the websites of the Stock Exchanges and SEBI.

**SUB-SYNDICATE MEMBERS:** Axis Securities Limited; Achievers Equities Limited; Almondz Global Securities Limited; Amrapali Capital & Finance Services Limited; Anand Rathi Share & Stock Brokers Limited; Anand Share Consultancy; ANS Pvt Limited; Ashwani Dandia & Co; Axis Capital Ltd; Bajaj Financial Securities Ltd; Bonanza Portfolio Limited; Centrum Broking Ltd; Dalal & Broacha Stock Broking Pvt Limited; Edelweiss Broking Ltd; Eureka Stock & Share Brokers Ltd; G Raj & Co. (Consultants) Limited; Globe Capital Markets Ltd; HDFC Securities Ltd; ICICI Securities Limited; IDBI Capital Markets and Securities Ltd; IFL Securities Ltd; IFL Wealth Management Ltd; Jhavari Securities; Kalpataru Multiplier Limited; Kantilal Chhaganlal Securities P.Ltd; KJMC Capital Market Services Limited; KJMC Capital Markets Ltd; Kotak Securities Ltd; LKP Securities Ltd; Marwadi Shares & Finance; Motilal Oswal Financial Services Limited; Nirmal Bang Securities Pvt Limited; Patel Wealth Advisors Pvt Limited; Prabhudas Laldhadar Pvt Limited; Pravin Rathi Share & Stock Brokers Limited; Religare Broking Ltd; RR Equity Brokers Pvt. Ltd; SBICAP Securities Ltd; Sharekhan Ltd; SMC Global Securities Ltd; Systematix Shares and Stock Brokers Ltd; Tanna Financial Services; Tradebulls Securities Limited; Yes Securities (India) Limited; YES Securities Ltd.

**ESCROW COLLECTION BANK(S)/PUBLIC OFFER ACCOUNT BANK/REFUND BANK:** Axis Bank Limited. | **SPONSOR BANK(S):** Axis Bank Limited and ICICI Bank Limited.

UPI: UPI Bidders can also Bid through UPI Mechanism.

All capitalised terms used herein and not specifically defined shall have the same meaning as ascribed to them in the RHP.

**Place:** Kolkata  
**Date:** December 14, 2022

**ELIN ELECTRONICS LIMITED** is proposing, subject to receipt of requisite approvals, market conditions and other considerations, to make an initial public offer of its Equity Shares and has filed a draft red herring prospectus dated November 17, 2021 (the "DRHP") and has filed the red herring prospectus dated December 12, 2022 with the RoC (the "RHP"). The RHP shall be made available on the website of the SEBI at [www.sebi.gov.in](http://www.sebi.gov.in) as well as on the websites of the BRLMs i.e., Axis Capital Limited at [www.axiscapital.co.in](http://www.axiscapital.co.in) and JM Financial Limited at [www.jmfi.com](http://www.jmfi.com), the website of the National Stock Exchange of India Limited at [www.nseindia.com](http://www.nseindia.com) and the website of the BSE Limited at [www.bseindia.com](http://www.bseindia.com), respectively. Any potential investor should note that investment in equity shares involves a high degree of risk and for details relating to such risks, see "Risk Factors" beginning on page 26 of the RHP. Potential investors should not rely on any investment decision.

The Equity Shares have not been and will not be registered under the U.S. Securities Act of 1933, as amended (the "U.S. Securities Act") or any state securities laws in the United States, and unless so registered, and may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and applicable U.S. state securities laws. Accordingly, the Equity Shares are being offered and sold outside the United States in offshore transactions in reliance on Regulation S and the applicable laws of each jurisdiction where such offers and sales are made. There will be no public offering of the Equity Shares in the United States. **CONCEPT**

**ಬೆಂಗಳೂರು ಸಿಟಿ ಎಕ್ಸ್‌ಪ್ರೆಸ್**

**1.10 ಕೋಟಿ ರೂ. ಮೌಲ್ಯದ ನಕಲಿ ನೋಟು ಜಪ್ತಿ | ರೂಪಾಯಿ, ಅಮೆರಿಕನ್ ಡಾಲರ್ ಮುದ್ರಣ ಸಿಸಿಬಿ ಬೆಡ್ಡಾಕ್ಕೆ ಬಿದ್ದ ಬ್ಯಾಂಕ್ ಪೇಪರ್ ಜಾಲ**

■ ವಿಜಯವಾಣಿ ಸುದ್ದಿಜಾಲ ಬೆಂಗಳೂರು  
 ನಕಲಿ ನೋಟುಗಳನ್ನು ಮುದ್ರಿಸಿ, ಅನಲಿ ನೋಟುಗಳನ್ನು ಬಲವಣಿ ಮಾಡುತ್ತಿದ್ದ ಬ್ಯಾಂಕ್ ಪೇಪರ್ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ನೈಜಿಯಾ ಮೂಲದ ಅರೋಪಿಗಳು ಮುದ್ರಿಸಿದ್ದ 1.10 ಕೋಟಿ ರೂ. ಮೌಲ್ಯದ ಭಾರತದ ನಕಲಿ ನೋಟು ಮತ್ತು ಯುಎಸ್ ನಕಲಿ ಕರೆನ್ಸಿ ಜಪ್ತಿ ಮಾಡಿದ್ದಾರೆ.  
 ಹೊರಮಾಪು ಅಗರದ ರಾಜ್ಯ ಲೇಔಟ್‌ನಲ್ಲಿರುವ ಮನೆ ಯಿಂದಲೇ ಮೇಲೆ ಸಿಸಿಬಿಯ ಮಾರ್ಕೆಟ್ ಡ್ರೆಸ್ಸಿಂಗ್ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿ ಪರಿಶೀಲಿಸಿದಾಗ 500 ರೂ. ಮುಖಬೆಲೆಯ 10,033 ಭಾರತೀಯ ನಕಲಿ ನೋಟುಗಳು ಹಾಗೂ 100 ಅಮೆರಿಕನ್ ಡಾಲರ್ ಮುಖಬೆಲೆಯ 708 ನಕಲಿ ಕರೆನ್ಸಿ ಪತ್ತೆಯಾಗಿದೆ. ಮತ್ತಷ್ಟು ನಕಲಿ ನೋಟುಗಳ ಮುದ್ರಣಕ್ಕಾಗಿ ಸಂಗ್ರಹಿಸಲಾಗಿದ್ದ ಕಪ್ಪು ಬಣ್ಣದ ರಸಾಯನ ಸೋಪುಗಳನ್ನು ಮತ್ತು ಬಿಳಿ ಪೋಲಿಸ್ ಅಳತೆಯ ಹಾಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ನೋಟುಗಳ ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ರಾಸಾಯನಿಕಗಳನ್ನು ಬಳಸಿರುವ ಬಾಳೆಗಲೆಗಳು, ಎಲೆಕ್ಟ್ರಾನಿಕ್ ಮಷಿನ್, ಕೆಂಪು, ಗುಲಾಬಿ, ಹಳದಿ ಮತ್ತು ಕಪ್ಪು ಬಣ್ಣದ ಕನಾನ್ ಕಂಪನಿಯ ನಾಲ್ಕು ಟ್ರಿಂಟರ್, ಇಂಕ್‌ಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



ಅರೋಪಿಗಳು ಮುದ್ರಿಸಿದ್ದ ನಕಲಿ ನೋಟುಗಳು.

**ಮಾಲೀಕರಿಗೆ ಮಾಹಿತಿಯೇ ಇಲ್ಲ**  
 ನಕಲಿ ನೋಟು ದಂಧೆಯ ಬಗ್ಗೆ ಬಹಿಷ್ಕರಿಸಿರುವ ಮೇಲೆ 12 ರ ಬೆಳಿಗ್ಗೆ ಸಿಸಿಬಿ ಪೊಲೀಸ್ ಇನ್‌ಸ್ಟೆಕ್ಟರ್ ಬಿ.ಎಸ್. ಅಶೋಕ್ ನೇತೃತ್ವದ ತಂಡ ಹೊರಮಾಪು ಅಗರದ ರಾಜ್ಯ ಲೇಔಟ್‌ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಅರೋಪಿಗಳು ಮನೆಯಲ್ಲಿರಲಿಲ್ಲ. ಬಳಿಕ ಮಾಲೀಕರಿಂದ ಕೀ ಪಡೆದು ಪ್ರವೇಶಿಸಿದಾಗ ರೂಮ್‌ನಲ್ಲಿ ಸೂಟ್‌ಕೇಸ್‌ನಲ್ಲಿ ನಕಲಿ ನೋಟು ಕಂಡುಬಂದಿದೆ. ಈ ಸಂಬಂಧ ಮಾಲೀಕರನ್ನು ಪ್ರಶ್ನಿಸಿದಾಗ ಅಪ್ಪಿಟಾ ಮೂಲದವರಂತೆ ಕಂಡುಬಂದ ಇಂಥಾ, 'ನಾಪು ಅಪ್ಪಿಟಾ ದೇಶದವರಾಗಿದ್ದು, ಬಿಜಿನೆಸ್ ಗಾಗಿ ಬೆಂಗಳೂರಿಗೆ ಬಂದಿದ್ದೇವೆ. ನಿಮ್ಮ ಮನೆ ಬಾಡಿಗೆ ಬೇಕಾಗಿದೆ' ಎಂದು ಕೇಳಿದ್ದರು. ಆಗ ನಾಪು ಗುರುತಿನಚೀಟಿ, ಪಾಸ್‌ಪೋರ್ಟ್ ವೀಸಾಗಳನ್ನು ನೀಡುವಂತೆ ಕೇಳಿದಾಗ, ತಾವು ಹಿಂದೆ ಇದ್ದ ವಾಸವಿದ್ದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದರು. ಅಸಲಿ ದಾಖಲೆಗಳೊಂದಿಗೆ ಬಂದು ಕರಾರನ್ನು ಮುಗಿಸಿಕೊಳ್ಳುವುದಾಗಿ ಹೇಳಿ ಮನೆಯ ಕೀ ಪಡೆದಿದ್ದರು. ಬೆಳಿಗಿನ ಜಾವ ಮನೆಯಿಂದ ಹೋದರೆ ಮತ್ತೆ ತಡರಾತ್ರಿ ವಾಪಸ್ ಬರುತ್ತಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


**ಟ್ರಾಕ್ಟರ್ ಟ್ರಾಲಿಗೆ 6 ವರ್ಷದ ಬಾಲಕ ಬಲಿ**

ಬೆಂಗಳೂರು: ಬಿಬಿಎಂಪಿ ಕಾಮಗಾರಿ ಜಿಲ್ಲೆಕಟ್ಟು ತಂದು ರಸ್ತೆಬದಿ ನಿಲ್ಲಿಸಿದ್ದ ಟ್ರಾಕ್ಟರ್‌ನಿಂದ ಬಿದ್ದು 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕ ಬೆಳ್ಳಂದೂರು ನಿವಾಸಿ ಪ್ರದೀಪ್ ಮತ್ತು ಲತಾ ದಂಪತಿಯ ಪುತ್ರ ತಮೋಗಿ (6) ವ್ಯಕ್ತ. ಚಿಕ್ಕಬೆಳ್ಳಂದೂರಿನಲ್ಲಿ ಬಿಬಿಎಂಪಿಯಿಂದ ರಸ್ತೆ ಕಾಮಗಾರಿ » ಬಿಬಿಎಂಪಿ ಕೆಳಗೊಳಗಿದೆ. ಮಳೆ ಕಾರಣ ಮಂಗಳವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಕೆಲಸ ನಿಲ್ಲಿಸಲಾಗಿತ್ತು. ಟ್ರಾಕ್ಟರ್‌ನಲ್ಲಿ ಜಿಲ್ಲೆಕಟ್ಟು ತುಂಬಿಕೊಂಡು ಬಂದಿದ್ದ ಬಾಲಕ ರಂಗಪ್ಪ, ರಸ್ತೆಬದಿ ವಾಹನ ನಿಲ್ಲಿಸಿ ಕೆಲಸವನ್ನು ಅಲ್ಲಿಗೆ ಬಿಟ್ಟುಕೊಂಡಿದ್ದರು. ಇದೇ ವೇಳೆ ತಮೋಗಿ ಸೇರಿ ಬಾಲಕರ ಗುಂಪು ಆಟವಾಡಿಕೊಂಡು ಬಂದಿದೆ. ತಮೋಗಿ ಟ್ರಾಕ್ಟರ್ ಮೇಲೆ ಏರಿ ಕೀ ಆನ್ ಮಾಡಿದಾಗ ಗೇರ್‌ನಲ್ಲಿರುವ ಟ್ರಾಕ್ಟರ್ ಮುಂದಕ್ಕೆ ಹೋಗಿದೆ. ಆಗ ತಮೋಗಿ ಅಯತಸ್ಕಿ ಟ್ರಾಲಿಗೆ ತಲೆ ಬಡಿದು ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದ ಬಾಲಕ ಮೃತಪಟ್ಟಿದ್ದಾನೆ. ಟ್ರಾಕ್ಟರ್ ಚಾಲಕ ರಂಗಪ್ಪನ ವಿರುದ್ಧ ವೈಟ್‌ವಾಶ್ ಸಂಚಾರ ರಾಣಿ ಪೊಲೀಸರು ನಿರೀಕ್ಷಿಸಿ ಅರೋಪದ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

**18ರಂದು ಇಪ್ಪತ್ತೆರಡು ಪ್ರಸ್ತುತಗಳ ಲೋಕಾರ್ಪಣೆ**

ವಿಜಯಪುರ: ಮಧ್ಯಯುಗೀನ ಭಾರತದ ಚರಿತ್ರೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಅದಿಲ್‌ಶಾಹಿಗಳ ಕಾಲದ ಸಾಹಿತ್ಯ ಅನುವಾದ ಯೋಜನೆ ಪೂರ್ಣಗೊಂಡಿದ್ದು, 18ರಂದು ಬೆಂಗಳೂರಿನಲ್ಲಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಡಾ. ಫ.ಗು. ಹಳಗಟ್ಟು ಸಂವೇದನಾ ಕೇಂದ್ರದ ಕೃಷ್ಣ ಕೊಲ್ಲಾರ ಕುಲಕರ್ಣಿ ತಿಳಿಸಿದ್ದಾರೆ.

**ನಾಲ್ಕು ಡ್ರಗ್ಸ್ ಪೆಡ್ಲರ್‌ಗಳ ಬಂಧನ**



ಬೆಂಗಳೂರು: ನಗರದ ವಿವಿಧೆಡೆ ಎಡಿಎಂ ಕ್ರಿಸ್ಟಲ್ ಮಾಡುವವನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಮೇಶ್, ಸುನಾನ್ ಮೂಲದ ಅಮೂಲ್ಯ ಮೊಹಮ್ಮದ್, ಶಬ್ದಿ ಮತ್ತು ಯಸೀನ್ ಮೌಲ್ಯದ 35 ಲಕ್ಷ ರೂ. ಮೌಲ್ಯದ 240 ಗ್ರಾಂ ಎಡಿಎಂ ಕ್ರಿಸ್ಟಲ್, 1 ಕಾರು, 5 ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರೋಪಿಗಳು ನೈಜಿಯಾದ ಹಾಗೂ ಕೇರಳ ಮೂಲದವರಿದ್ದಾರೆ ಎಡಿಎಂ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ, 1 ಗ್ರಾಂ ಎಡಿಎಂಎಗೆ 100ರಿಂದ 12 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದರು. ಪರಿಶೀಲನೆ ಗ್ರಾಹಕರಿಗೆ ಪೂರೈಸುತ್ತಿದ್ದರು. ಬಹಿಷ್ಕರಣೆ ಮತ್ತು ಅಧಿಕಾರಿಗಳ ಮೇಲೆ ಹೆಚ್ಚು ಬಾಣಾಳಿ, ಕೋರಮಂಗಿಲಾ ರಾಣಿ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಅರೋಪಿಗಳನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದಿರುವ ಮಾರ್ಕೆಟಿಂಗ್‌ಗಳನ್ನು ನಗರದಲ್ಲಿ ನಡೆಯುತ್ತಿರುವ ಹೊಸ ವರ್ಷ ಆಚರಣೆಯ ಪಾಟಿಗಳಲ್ಲಿ ಪೂರೈಕೆ ಮಾಡುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

**ಸೈಟ್ ನೆಪದಲಿ ವಂಚನೆ**

**ಒಎಲ್‌ಎಕ್ಸ್‌ನಲ್ಲಿ ಜಾಹೀರಾತುದಾರರೇ ಟಾರ್ಗಟ್ | ಆರೋಪಿ ಸೆರೆ**

■ ವಿಜಯವಾಣಿ ಸುದ್ದಿಜಾಲ ಬೆಂಗಳೂರು  
 ಒಎಲ್‌ಎಕ್ಸ್‌ನಲ್ಲಿ ಸೈಟ್, ಮನೆ ಮಾರಾಟದ ಜಾಹೀರಾತು ನೀಡಿದ್ದ ವಾರಸುದಾರರಿಗೆ ಕರೆ ಮಾಡಿ ಖರೀದಿಸುವ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಅರೋಪಿಯನ್ನು ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಅಂಧಪ್ರದೇಶ ಮೂಲದ ದೇವರಂಜಿ ವಿನೋದ್‌ಕುಮಾರ್ ರೆಡ್ಡಿ (38) ಬಂಧಿತ. ಅರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್ ಜಪ್ತಿ ಮಾಡಿರುವುದಾಗಿ ಈಶಾನ್ಯ ವಿಭಾಗ ಡಿ.ಸಿ.ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಓದಿರುವ ವಿನೋದ್, ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಎರಡು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದು, ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೇಟಿಲಿಂಗ್‌ನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡು ಕರ್ನಾಟಕ, ತಮಿಳುನಾಡು, ಅಂಧಪ್ರದೇಶ, ಗೋವಾದಲ್ಲಿ ಸುತ್ತಾಡುತ್ತಿದ್ದ. ಜನರಿಗೆ ಮೋಸ ಮಾಡಿಕೊಂಡು ಹೋಟೆಲ್‌ನಲ್ಲಿ ಉಳಿದುಕೊಂಡು ತೋಕಿ ಜೀವನ ನಡೆಸುತ್ತಿದ್ದ. ಸೈಟ್, ಮನೆ, ಕಟ್ಟಡ ಮಾರಾಟಕ್ಕೆ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡುವವರನ್ನೇ ಟಾರ್ಗಟ್ ಮಾಡುತ್ತಿದ್ದ. ಜಾಹೀರಾತಿನಲ್ಲಿ ಇರುವ ಮೊಬೈಲ್ ನಂಬರ್‌ಗೆ ಕರೆ ಮಾಡಿ ಸೈಟ್ ಖರೀದಿ ಮಾಡುವುದಾಗಿ ಜಾಗರ ವಿನಾಸ ಕೇಳಿಕೊಂಡು ಹೋಗುತ್ತಿದ್ದ. ಸೈಟ್, ಕಟ್ಟಡ ನೋಡಿದ ಮೇಲೆ ದಾಖಲೆ ಪತ್ರಗಳ ಚಿರಾಕ್ಷ ಪತ್ರಗಳನ್ನು ಪಡೆದು ಅಲ್ಲಿ ಮಾಲೀಕರಿಗೆ ಅನುಮಾನ ಬರದಂತೆ ನಾಟಕವಾಡಿ ಅವರ ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್ ನಂಬರ್ ಪಡೆಯುತ್ತಿದ್ದ. ಪೋನ್ ಪೇ, ಗೋಲ್ಡ್ ಪೇನಲ್ಲಿ ಹಣ ಕಳುಹಿಸುವುದಾಗಿ ನಂಬಿಸುತ್ತಿದ್ದ. ನಂತರ ಅಲ್ಲಿ ಮಾಲೀಕರು ಮೊಬೈಲ್ ಲಾಕ್ ತೆಗೆಸಿ ಸಬಾಬು ಹೇಳಿ ಅವರಿಂದ ಪೋನ್ ಪಡೆದು ಪರಾರಿಯಾಗುತ್ತಿದ್ದ. ಇದೇ ರೀತಿ ಸೆಪ್ಟೆಂಬರ್ 30ರಂದು ಪಿಂಚೂಣಿ ಇಂಜಿನಿಯರಿಗೆ ಕರೆ ಮಾಡಿ ಸೈಟ್ ಖರೀದಿ ಮಾಡಲು ಇಡ್ಲಿಯಲ್ಲಿರುವುದಾಗಿ ನಂಬಿಸಿದ್ದ. ಸೈಟ್ ಬಳಿಗೆ ಹೋಗಿ ಅವರಿಂದ ಮೊಬೈಲ್ ಪಡೆದು ಅಲ್ಲಿಂದ ಪರಾರಿಯಾಗಿ 30 ನಿಮಿಷದೊಳಗೆ 1.40 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಇತ್ತ ಇಂಜಿನಿಯರ್, ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಅವರ ಮೊಬೈಲ್ ಜಪ್ತಿ ಕಳವಾಗಿತ್ತು. ಈ ಬಗ್ಗೆ ಇಂಜಿನಿಯರ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಇನ್‌ಸ್ಟೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಅರೋಪಿಯನ್ನು ಬಂಧಿಸಿದೆ ಎಂದು ಡಿ.ಸಿ.ಪಿ ತಿಳಿಸಿದ್ದಾರೆ.

**ಈ ಹಿಂದೆ ಶಿಕ್ಷೆ ಆಗಿದ್ದೂ ಬಿಡಲಿಲ್ಲ**

ಕರ್ನಾಟಕ, ಗೋವಾ, ಅಂಧಪ್ರದೇಶ, ತೆಲಂಗಾಣದಲ್ಲಿ ವಿನೋದ್ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ. ರಾಜ್ಯದ ಹುಲ್ಲು, ಬಿಡಲಿ ರಾಣಿಯಲ್ಲಿ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿವೆ. ಅಲ್ಲದೆ, ತಿಲಕನಗರ ಪೊಲೀಸರು ಅರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದಿದ್ದು, ಪುತ್ರರೂ ರಾಣಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ವಿನೋದ್‌ಗೆ ಜೈಲು ಶಿಕ್ಷೆಯಾಗಿತ್ತು. ಜಾಮೀನು ಪಡೆದು ಹೊರಬಂದು ಮತ್ತೆ ಹಳೇ ಜಾಳಿ ಮುಂದುವರಿಸಿದ್ದ.

**ಮೊಬೈಲ್ ಆನ್ ಮಾಡಿ ಸೆರೆಸಿಕ್ಕ**

ಇಂಜಿನಿಯರ್ ಬಳಿ ಸೈಟ್ ಖರೀದಿಸುವ ನೆಪದಲ್ಲಿ 1.40 ಲಕ್ಷ ರೂ. ವಂಚನೆ ಮಾಡಿದ್ದ ಅರೋಪಿ ಮೊಬೈಲ್ ನ ಸಿಡಿಆರ್ ಪತ್ತೆಗೆ ಸಿಇಎನ್ ಪೊಲೀಸರು ಸೈಬರ್ ತಜ್ಞರ ಮೊರೆಹೋಗಿದ್ದರು. ಅರೋಪಿ ಮತ್ತೆ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶಕ್ಕೆ ಹಳೇ ನಂಬರ್ ಬಳಸಿದಾಗ ಜಾಡು ಹಿಡಿದು ಬಂಧಿಸಿದ್ದಾರೆ.

**ಕೆರೆಗೆ ಹಾರಿ ಆತ್ಮಹತ್ಯೆ**

ಬಿಡದಿ: ಕಾಲಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಜಿಗಿದು ವೃತ್ತಿ ಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಣದ ನೆಲೆಗುಡ್ಡೆ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಕಾಡು ಬಿಜನಹಳ್ಳಿ ನಿವಾಸಿ ರಾಜು (48) ಮೃತ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ನೌಕರನಾಗಿದ್ದ. ಮಂಗಳವಾರ ಮಧ್ಯಾಹ್ನ ಬಿಡದಿಗೆ ಬಂದು ಅಲ್ಲಿಂದ ನೆಲೆಗುಡ್ಡೆ ಕೆರೆಗೆ ಕಾರಿನಲ್ಲಿ ಬಂದಿದ್ದ. ಸಂಜೆ ಕಾಲಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಜಿಗಿದಿದ್ದಾನೆ. ಬುಧವಾರ ಬೆಳಿಗ್ಗೆ ಕೆರೆ ಬಳಿ ವಾಯುವಿಹಾರಕ್ಕೆ ಹೋದವರು ನೀರಿನಲ್ಲಿ ತೇಲುತ್ತಿದ್ದುದನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

**ಏನಿದು ದಂಧೆ?**

ನಕಲಿ ಅಮೆರಿಕನ್ ಡಾಲರ್ ತಯಾರಿಸಿ ಅದರ ಮೇಲೆ ಅಯೋಡೀನ್ ಸಲೂಷನ್ ಸಿಂಪಡಿಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು. ಮತ್ತೆ ಅಯೋಡೀನ್ ಅನಿವೇಶನ (ವಿಟಮಿನ್ ಸಿ ಮಾತ್ರೆ) ಅನ್ನು ಕಪ್ಪು ಬಣ್ಣದ ನೋಟಿನ ಮೇಲೆ ಹಾಕಿದಾಗ ಮೊದಲ ರೂಪಕ್ಕೆ ತಿರುಗುತ್ತಿತ್ತು. ಇದನ್ನೇ ಬ್ಯಾಂಕ್ ಬಿಲ್ ಅನ್‌ಮಾಸ್ಕಿಂಗ್ (ಬ್ಯಾಂಕ್ ಪೇಪರ್) ದಂಧೆ ಎನ್ನಲಾಗುತ್ತದೆ. ನೋಟು ಅಳತೆಯ ಹಕ್ಕು ಕಾನೂನು ಮೇಲೆ ಈ ಕೆಲಸದ ಅನುಮತಿ ಇಲ್ಲ. ಕಾನೂನುಬಾಹಿರವಾದ ಅಮಾಯಕರನ್ನು ತೋರಿಸಿ ಅಯೋಡೀನ್ ಅನಿವೇಶನ ಹಾಕಿ ನಕಲಿ ಡಾಲರ್ ರೂಪಕ್ಕೆ ತಂದು ಕೆಮಿಕಲ್ ಮಾರಾಟ ಮಾಡುತ್ತಿದ್ದರು.

**ಡಾಲರ್ ಇನ್‌ವೆಸ್ಟ್‌ಮೆಂಟ್**

ನಕಲಿ ಅಮೆರಿಕನ್ ಡಾಲರ್ ಅನ್ನು ಅಸಲಿ ಎಂದು ತೋರಿಸಿ ಕರೆನ್ಸಿ ನೋಟು ಒಂದು ಕೊಟ್ಟರೆ ಬದಲಿಗೆ 10 ಡಾಲರ್ ಕೊಡುವುದಾಗಿ ಮೊದಲ ರೂಪಕ್ಕೆ ತಿರುಗುತ್ತಿತ್ತು. ಕೆಂಪು ರೂಪಕ್ಕೆ ಡಾಲರ್ ಕೊಟ್ಟರೆ ಕರೆನ್ಸಿ ಪಡೆದು ಮೋಸ ಮಾಡುತ್ತಿದ್ದರು. ಇದನ್ನು ಅಮೆರಿಕನ್ ಡಾಲರ್ ಇನ್‌ವೆಸ್ಟ್‌ಮೆಂಟ್ ಎನ್ನಲಾಗುತ್ತದೆ.

**ಬೆಳೆಗಾರರಿಗೆ ಕಾಫಿ ತೋಟ ಗುತ್ತಿಗೆ**

ಬೆಂಗಳೂರು: ಒತ್ತುವರಿಯಿಂದ ತೆರವು ಮಾಡಿರುವ ಕಾಫಿ ತೋಟಗಳನ್ನು ಬೆಳೆಗಾರರಿಗೆ ಗುತ್ತಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ತೀವ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ರೈತರ ನಿರೀಕ್ಷೆಗಳ ಜತೆ ಅಶೋಕ್ ಬುಧವಾರ ಸಭೆ ನಡೆಸಿ, ಅವರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಬುಧ್ಧಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ರೈತರ ವಿರುದ್ಧ ಕೆಲವೇ ಕೇಸ್ ಹಾಕುವುದನ್ನು ನಿಲ್ಲಿಸಿದ್ದೇವೆ. ಈಗಾಗಲೇ ಕಾಫಿ ಬೆಳೆಗಾರರೊಂದಿಗೆ ನಾಲ್ಕು ಸಭೆ ನಡೆಸಿ ಅವರ ಅಗತ್ಯ ಏನು ಎನ್ನುವುದನ್ನು ತಿಳಿದಿದ್ದೇವೆ ಎಂದು ಹೇಳಿದರು. ಎಲ್ಲ ಕಡೆ ಪ್ರವಾಸ ಮಾಡಿರುವುದರಿಂದ ಸಮಸ್ಯೆಗಳ ಅರಿವಿದೆ. ಕಳೆದ 30-35 ವರ್ಷಗಳಿಂದ ದುಡಿಸುತ್ತಿದ್ದವರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರ ಸದಾ ನಿಮ್ಮ ಜತೆ ಇದೆ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಸದ್ಯದಲ್ಲೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರ ಭೂಮಿ ಒತ್ತುವರಿಯಿಂದ ಕಾಫಿ ತೋಟಗಳನ್ನು ತೆರವು ಮಾಡಲಾಗುತ್ತಿದೆ. ಅದರ ಆ ತೋಟಗಳನ್ನು ಬೆಳೆಗಾರರಿಗೆ ಲೀಸ್ ಕೊಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

**ವಿಧಾನಸೌಧ ಭೂಭಂಗ**

ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿ ಗಾಲದ ಅಧಿವೇಶನದ ಹಿನ್ನೆಲೆ ವಿಧಾನಸೌಧ ಮತ್ತು ವಿಕಾಸಸೌಧ ಸಚಿವರುಗಳಿದ್ದ ಭೂಭಂಗವನ್ನು ಕಳೆದ ಸಂಪುಟ ಸಭೆಗೆ ಬಂದಿದ್ದ ಸಚಿವರು, ಇನ್ನು ಬೆಳಗಾವಿಯಲ್ಲಿ ಸಿಗೋಣ ಎಂದು ಹೇಳಿಕೊಂಡು ಹೋದವರು ಇತ್ತ ಬಂದಿಲ್ಲ ಎಂದು ಶಾಸಕರ ದೂರಿದ್ದಾರೆ. ಬೆಂಗಳೂರು ಮತ್ತು ಹಳೇ ಮೈಸೂರು ಭಾಗದ ಕೆಲ ಸಚಿವರು ಮಾತ್ರ ಆಗಲಿನ್ನು ಈಗೊಮ್ಮೆ ವಿಧಾನಸೌಧ ಕಡೆಗೆ ಮುಖ ಮಾಡುವುದನ್ನು ಬಿಟ್ಟರೆ, ಉತ್ತರ ಕರ್ನಾಟಕ ಭಾಗದ ಸಚಿವರು ಇತ್ತ ಮುಖ ಮಾಡಿಲ್ಲ. ಇನ್ನು ಮೂರು ದಿನ ಬೆಂಗಳೂರಿನಲ್ಲಿದ್ದು ಕೆಲಸ ಮಾಡಬಹುದಾಗಿದ್ದ ಸಚಿವರು ಈಗಲೇ ತಮ್ಮ ಕ್ಷೇತ್ರಗಳ ಕಡೆಗೆ ಮುಖ ಮಾಡಿದ್ದು, ಅಲ್ಲಿಂದ ಬೆಳಗಾವಿಗೆ ತೆರಳುತ್ತಿರುವುದು ಶಾಸಕರ ಕೆಲಸ ಕಾರ್ಯಗಳಿಗೆ ಸಮಸ್ಯೆ ತಂದೊಡ್ಡಿದೆ. ಇನ್ನು ಸಚಿವರು ಬರುವುದಿಲ್ಲ ಎನ್ನುವುದನ್ನು ಬಹಿಷ್ಕರಿಸಿಕೊಂಡಿರುವ ಬಹಳಷ್ಟು ಅಧಿಕಾರಿಗಳು ಶಕ್ತಿಸೌಧ ಕಡೆಗೆ ಅಪರೂಪವಾಗಿದ್ದಾರೆ. ಇನ್ನು ಕೆಲವರು ಈಗಲೇ ಟೂರ್ ಪ್ರಾನ್ ಮಾಡಿಕೊಂಡು ಬೆಳಗಾವಿಯತ್ತ ಮುಖ ಮಾಡಿದ್ದಾರೆ. ಬೆಳಗಾವಿ ಅಧಿವೇಶನ 29ರಂತಹ ನಡೆಯುವುದರಿಂದ ಶಕ್ತಿಸೌಧದ ಕೆಲಸಗಳು ಅಂತಿಮ ಕಷ್ಟವಾಗಿದ್ದು, ಇದರ ಬಿಸಿ ಜನಸಾಮಾನ್ಯರಿಗೂ ತಟ್ಟಲಿದೆ.

**Biocon**

ಬಯೋಕಾನ್ ಲಿಮಿಟೆಡ್  
 CIN: L24234KA1978PLC003417  
 ನೋ. ಕಛೇರಿ: 20ನೇ ಕ್ರಮ, ಹೊಸಕೋಡು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು 560 100  
 ಕರ್ನಾಟಕ, ಭಾರತ, ದೂರವಾಣಿ: 080-2808 2808 / ಫ್ಯಾಕ್ಸ್: 080-2852 3423  
 ವೆಬ್‌ಸೈಟ್: www.biocon.com; ಇಮೇಲ್: co.secretary@biocon.com

**ಸೂಚನೆ**  
 ಕಂಪನಿಯ ಇಟ್ಟುಕೊಳ್ಳುವ ಇನ್ವೆಸ್ಟ್‌ಮೆಂಟ್ ಮತ್ತು ಸಿಬ್ಬಂದಿಗಳ ಭರ್ತಿ (IEPF)ಗೆ ವರ್ಗಾಯಿಸಬೇಡಿ  
 ಸದಸ್ಯರಿಗೆ ಈ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವುದು, 2013ರ ಕೆಎಮ್ 124(6) ಅನ್ನು ತಿದ್ದುಪಡಿ ಮಾಡಿ ಇನ್ವೆಸ್ಟ್‌ಮೆಂಟ್ ಅಂಡ್ ಸೆಕ್ಯೂರಿಟೀಸ್ ಫಂಡ್ ಪ್ರಾಧಿಕಾರ (ಆರ್‌ಐಎಂಫ್), ಅಡಿಕೆ, ವರ್ಗಾವಣೆ ಮತ್ತು ಮರುಪಾವತಿ) ನಿಯಮಾವಳಿ, 2016 ("ಇಎಸ್‌ಎಫ್ ನಿಯಮಾವಳಿ") ಜೊತೆಗೆ ಡಿವಿಡೆಂಡ್‌ಗಳನ್ನು 2015-16 ಸಾಲಿನ ಹಣಕಾಸು ವರ್ಷಕ್ಕೆ ಪ್ರಕಟಿಸಿದ ಮಧ್ಯಂತರ ಮತ್ತು ಅಂತಿಮ ಡಿವಿಡೆಂಡ್‌ಗಳನ್ನು ಎಲ್ಲ ವರ್ಷಗಳ ಕಳೆದಿದ್ದರೂ ಇನ್ನೂ ಪಾವತಿಯಾಗದೆ ಇರುವ ಕ್ಷೇತ್ರ ಆಗಿ ಉಳಿದಿರುವಂತಹವನ್ನು ಕಂಪನಿಯು ಇಎಸ್‌ಎಫ್ ವರ್ಗಾಯಿಸುತ್ತದೆ. ಎಲ್ಲ ರೂರತರ ವರ್ಗಾವಣೆಗಳಿಗೆ ಇಎಸ್‌ಎಫ್ ಪಾವತಿಯಾಗದೆ ಇರುವ ಕ್ಷೇತ್ರ ಆಗಿ ಉಳಿದಿರುವಂತಹ ಡಿವಿಡೆಂಡ್‌ಗಳಿಗೆ ಸಂಬಂಧಿಸಿದಂತಹ ಹಕ್ಕುಗಳನ್ನು, ಹಣಕಾಸು ಸಲಹೆ ನೀಡುವುದನ್ನು ಹೇಳುವ ಪ್ರಕ್ರಿಯೆ ಪ್ರಕಾರ ವರ್ಗಾಯಿಸಲಾಗುತ್ತದೆ.

ಯಾರು ಹೇರಳಗಳನ್ನು ನಿರೂಪಿಸುವುದು ಅಥವಾ ಅದರ ಸೂಕ್ತ ಕ್ರಮಗಳನ್ನು ವರ್ಗಾಯಿಸಬೇಕೆಂದರೆ ಅಂತಹ ಹೇರಳದವರಿಗೆ ಕಂಪನಿಯು ಇಎಸ್‌ಎಫ್ ನಿಯಮಾವಳಿ ಪ್ರಕಾರ ಪ್ರತಿಕ್ರಮಿಸಿ ಸೂಚಿಸುವುದು ಕಠಿಣವಾಗಿದೆ. ಅಂತಹ ಹೇರಳದವರಿಗೆ ವರ್ಗಾಯಿಸುವುದನ್ನು ಅವರ ಹೇರಳ ಮತ್ತು ಪಾವತಿಯಾಗದೆ ಇರುವ ಕ್ಷೇತ್ರ ಮಾಡದ ಇರುವ ಡಿವಿಡೆಂಡ್‌ಗಳಿಗೆ ಸಂಬಂಧಿಸಿದ ವರ್ಗಾವಣೆ ಮತ್ತು ಸಂಬಂಧಿಸಿದ ವೆಬ್‌ಸೈಟ್ <https://www.biocon.com/investor-relations> ನಲ್ಲಿ ದಾಖಲಿಸಿ. ದಯವಿಟ್ಟು ಗಮನಿಸಿ: 2015-16 ಹಣಕಾಸು ವರ್ಷಕ್ಕಾಗಿ ಪ್ರಕಟಿಸಿದ ಆದೇ ಇನ್ನೂ ಪಾವತಿಯಾಗದೆ/ಕ್ಷೇತ್ರದ ದಯವಿಟ್ಟು ಗಮನಿಸಿ: 2015-16 ಹಣಕಾಸು ವರ್ಷಕ್ಕೆ, ಏಪ್ರಿಲ್ 15, 2023ರಂದು ಅಥವಾ ಅದರ ಮೊದಲಿನಿಂದ ಮುನ್ನ ಪಾವತಿಯಾಗದಿದ್ದರೆ, 2023ರಲ್ಲಿ ನಮ್ಮ ವಿ.ನಂ: ಕಾಪ್ಪು 2015-16 ಮತ್ತು ಸಂಬಂಧಿಸಿದ ಹಣಕಾಸು ವರ್ಷಗಳಿಗಾಗಿ ಪ್ರಕಟಿಸಿದ ಮಧ್ಯಂತರ ಮತ್ತು ಅಂತಿಮ ಡಿವಿಡೆಂಡ್‌ಗಳನ್ನು ಕ್ಷೇತ್ರ ಮಾಡಿದ ಡಿವಿಡೆಂಡ್ ಮತ್ತು ಅದಕ್ಕೆ ಸಂಬಂಧಿಸಿದ ಹಕ್ಕುಗಳನ್ನು, ಇಎಸ್‌ಎಫ್ ಗೆ ವರ್ಗಾಯಿಸುವುದನ್ನು ತಪ್ಪಿಸಬಹುದು.

ಬಯೋಕಾನ್ ಗೆ ಕಟ್ಟಿ ಹೇರಳಗಳನ್ನು ವರ್ಗಾಯಿಸುವುದರ ಸಂಬಂಧವಾಗಿ ದಯವಿಟ್ಟು ಈ ಕೆಳಗೆ ಅಂಶಗಳನ್ನು ಗಮನಿಸಬೇಕಾಗಿ ಕೋರಲಾಗಿದೆ:  
 1. ಒಂದು ವೇಳೆ ಸದಸ್ಯರ ಹೇರಳಗಳು ಫಿಟ್ ಸ್ವರೂಪದಲ್ಲಿರುವ: ಬಯೋಕಾನ್ ಗೆ ಹೇರಳಗಳನ್ನು ವರ್ಗಾಯಿಸುವ ಉದ್ದೇಶವಾಗಿ ಕಂಪನಿಯು ಸದಸ್ಯರಿಗೆ ಅವರ ಮೂಲ ಹೇರಳ ಪ್ರಮಾಣೀಕೃತ(ಗು) ಬದಲಿಗೆ ಹೊಸ ಹೇರಳ ಪ್ರಮಾಣೀಕೃತ(ಗು)ನನ್ನು ನೀಡುತ್ತದೆ ಮತ್ತು ಹೊಸ ಹೇರಳ ಸಂಪನ್ಮೂಲ ಮೂಲಕ ಅವುಗಳನ್ನು ಡಿಮಾಂಡ್ ರೂಪಕ್ಕೆ ಪರಿವರ್ತಿಸಿ ಬಯೋಕಾನ್ ಹೆಸರಿಗೆ ವರ್ಗಾಯಿಸಲಾಗುತ್ತದೆ. ಕಾರ್ಪೊರೇಟ್ ತ್ರಿಮೂಲದ ಮೂಲಕ ಡಿಮಾಂಡ್ ರೂಪಕ್ಕೆ ಪರಿವರ್ತಿಸಿ, ಸದಸ್ಯರ ಹೆಸರಿನಲ್ಲಿ ಹೇರಳಗಳನ್ನು ಸ್ವಲ್ಪ ಮೂಲ ಹೇರಳ ಪ್ರಮಾಣೀಕೃತಗಳಾಗಿ ಕಾಣಿಸಲಾಗುತ್ತದೆ ಮತ್ತು ಇವುಗಳನ್ನು ವ್ಯವಹಾರಿಸುವುದನ್ನು ತಪ್ಪಿಸಬಹುದು.

2. ಒಂದು ವೇಳೆ ಸದಸ್ಯರ ಹೇರಳಗಳು ಡಿಮಾಂಡ್ ರೂಪದಲ್ಲಿರುವ: ಕಂಪನಿಯು ಕಾರ್ಪೊರೇಟ್ ತ್ರಿಮೂಲದ ಮೂಲಕ ಸದರ ಹೇರಳಗಳನ್ನು ಬಯೋಕಾನ್ ಪ್ರಾಧಿಕಾರ ಡಿಮಾಂಡ್ ಖಾತೆಗೆ ವರ್ಗಾಯಿಸುವಂತೆ ಡಿಮಾಂಡ್ ಗೆ ಮಾಹಿತಿ ನೀಡುತ್ತದೆ.

3. ಒಂದು ವೇಳೆ ಕ್ಷೇತ್ರ ಮಾಡದ ಉಳಿದಿರುವ ಡಿವಿಡೆಂಡ್ ಸಂಬಂಧವಾಗಿ ಏಪ್ರಿಲ್ 15, 2023 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಹೇರಳದವರಿಂದ ಯಾವುದೇ ಸಂಪನ್ಮೂಲ ಅಥವಾ ಅದರ ಮೊದಲಿನಿಂದ ಮುನ್ನ ಪಾವತಿಯಾಗದಿದ್ದರೆ, 2023ರಲ್ಲಿ ನಮ್ಮ ವಿ.ನಂ: ಕಾಪ್ಪು 2015-16 ಮತ್ತು ಸಂಬಂಧಿಸಿದ ಹಣಕಾಸು ವರ್ಷಗಳಿಗಾಗಿ ಪ್ರಕಟಿಸಿದ ಮಧ್ಯಂತರ ಮತ್ತು ಅಂತಿಮ ಡಿವಿಡೆಂಡ್‌ಗಳನ್ನು ಕ್ಷೇತ್ರ ಮಾಡಿದ ಡಿವಿಡೆಂಡ್ ಮತ್ತು ಅದಕ್ಕೆ ಸಂಬಂಧಿಸಿದ ಹಕ್ಕುಗಳನ್ನು, ಇಎಸ್‌ಎಫ್ ಗೆ ವರ್ಗಾಯಿಸುವುದನ್ನು ತಪ್ಪಿಸಬಹುದು.

ಮತ್ತೊಂದು ಸೂಚನೆ ಎಂದರೆ ವರ್ಗಾವಣೆ ಕ್ಷೇತ್ರ ಮಾಡದ ಉಳಿದಿರುವ ಡಿವಿಡೆಂಡ್ ಸಂಬಂಧಿಸಿದ ಹಕ್ಕುಗಳನ್ನು, ಇವು ಇನ್ನೂ ಯಾವುದೇ ಸೂಚನೆ ನೀಡದ ವರ್ಗಾಯಿಸಲಾಗುವುದು. ದಯವಿಟ್ಟು ಗಮನಿಸಿ: ಕ್ಷೇತ್ರ ಮಾಡದ ಡಿವಿಡೆಂಡ್ ಕ್ಷೇತ್ರ ಮತ್ತು ಹೇರಳಗಳನ್ನು ಬಯೋಕಾನ್ ವರ್ಗಾಯಿಸಿದ ಸಂಬಂಧವಾಗಿ ಕಂಪನಿಯು ವಿರುದ್ಧ ಯಾವುದೇ ಕ್ಷೇತ್ರ ಮಾಡುವಂತಿಲ್ಲ.

ಬಯೋಕಾನ್ ಲಿಮಿಟೆಡ್‌ನಿಗೆ (ಸಿಬಿ-/-)  
 ಸೂಕ್ತ: ಬೆಂಗಳೂರು  
 ದಿನಾಂಕ: ಡಿಸೆಂಬರ್ 14, 2022

**PUBLIC NOTICE**

This is to inform to the general public that my client Mr. CUDDAPAH R GURUPRASAD S/O S.C. Rama Chandra Rao, is the absolute owner of the schedule property as shown in the schedule hereunder.  
 Recently my client came to know that, some persons without having any right or authority, are trying to create and fabricate documents in respect of the schedule property without my client's knowledge and also my client has not executed any document with any person.  
 Hence, the public are hereby informed, not to enter into any transaction with any one, in respect of the schedule property other than my client. Such transactions are not binding on my client.

**SCHEDULE PROPERTY**  
 All the piece and parcel of the site bearing No. 41 New No. 1, property bearing E. Katta No. 150200101800400579, formed out of Sy No. 54773, Katt. No. 268, residentially converted measuring East to West 122.5 feet and North to South 131.5 square feet, totally 16,109 square feet, situated at Marasuru Village, Anekal Taluk, Bangalore District and bounded as:  
 East By : Remaining land in Sy. No. 54773,  
 West By : 60 feet Road,  
 North By : Sy. No. 54771,  
 South By : Other Site Nos. 2 to 7 in this Sy. No.54773.  
**DASTAGIR J.A. & ASSOCIATES**  
 ADVOCATES  
 # 213B, 1st Floor, 6th Cross, 1st Main Road, Banjulu Nagar, Mysore Road, Bangalore-26  
 E-mail: dastagirj@rediffmail.com  
 Mob: +91 97426 19276, 97436 13116

**ಪಂಚರತ್ನ ರಥಯಾತ್ರೆ**  
 ನವಕರ್ನಾಟಕ ಮಹಾಯಾತ್ರೆ  
 ರಾಜ್ಯೀಯ ಪಕ್ಷಗಳನ್ನು ಬದಲಿಸೋಣ  
 ಶಾಶ್ವತ ಜನತಾದಳ ಬೆಂಬಲಿಸೋಣ  
 ಇರುವುದಿಲ್ಲದೇ ಪರಿಹಾರ:  
 2023ಕ್ಕೆ ಜಿಡಿಎಸ್ ಸರಕಾರ

ಅನ್ಯದಾತರ ಸಾಲಮನ್ನಾ ಮಾಡುವುದು, ಋಣಮುಕ್ತ ಪತ್ರ ನೀಡುವುದು, ಸರ್ಕಾರಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಮಹತ್ವ ಮತ್ತು ಜನಪರ ಯೋಜನೆಗಳ ಕೀರ್ತಿಗಳನ್ನು ಪ್ರಕಟಿಸಿ, ಬಾಬಿ ಮುಖ್ಯಮಂತ್ರಿಗಳಾದ

**ಶ್ರೀ ಹೆಚ್.ಡಿ. ಕುಮಾರಣ್ಣ ನವಗ**  
 ದಿನಾಂಕ: 16-12-2022  
 ಕ್ಷೀರ ಕ್ರಾಂತಿಯ ಹರಿಕಾರರು, ಮಾಜಿ ಸಚಿವರು ಹಾಗೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ

**ಶ್ರೀ ಹೆಚ್.ಡಿ. ರೇವಣ್ಣ ರವಗ**  
 ದಿನಾಂಕ: 17-12-2022

**ಹೆಚ್.ಎಂ.ರಮೇಶ್‌ಗೌಡ**  
 ಮಾಜಿ ಶಾಸಕರು, ಕರ್ನಾಟಕ ವಿಧಾನ ಪರಿಷತ್ ಛೇರಮನ್ - ಹೆಚ್.ಎಂ.ಆರ್ ಗಣಪ್ಪ ಅಫ್ ಇನ್ಸಿಡ್ಯೂಷನ್

ಅಧ್ಯಕ್ಷತೆ: ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ  
 ಸ್ಥಳ: ಸಂಘ ಸಭಾಂಗಣ, ಎಚ್. ಸಿದ್ದಯ್ಯ ಮುಖ್ಯ ರಸ್ತೆ, ಹೊಂಬೆಳಗಡನಗರ, ವಿಲ್ಲನ್ ಗಾರ್ಡನ್. ಸಂಜೆ 6.30ಕ್ಕೆ  
 » ಲೋಕಾರ್ಪಣೆ: ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ ಅಯೋಜನೆ. ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ ಲೋಕಾರ್ಪಣೆ, ನುಡಿನಮನ. ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅಧ್ಯಕ್ಷತೆ: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ. ಮುಖ್ಯ ಅಧಿಕಾರಿಗಳು: ಸಚಿವರಾದ ಆರ್. ಅಶೋಕ್, ವಿ. ಸುನೀಲ್ ಕುಮಾರ್. ಸ್ಥಳ: ಸರ್ ಪುಟ್ಟಣ್ಣ ಚಿಟ್ಟಿ ಪುರಭವನ, ಜಿ.ಸಿ.ರಸ್ತೆ, ಸಂಜೆ 5ಕ್ಕೆ.  
 » ಉಪನ್ಯಾಸ: ರಾಗಿಗುಡ್ಡದ ಶ್ರೀ ಪಸನ್ನ ಅಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್ ಅಯೋಜನೆ. ಶ್ರೀ ಶಾರದಾ ದೇವಿ ಜೀವನದ ಅದರ್ಶ ಕುರಿತು ಉಪನ್ಯಾಸ. ಸಂಪನ್ಮೂಲ ವ್ಯಕ್ತಿ: ಮಾತಾಜಿ ಬ್ರಹ್ಮಮಹಿಮೆ. ಸ್ಥಳ: ಸಾಂಸ್ಕೃತಿಕ ಮಂದಿರ, ಟ್ರಸ್ಟ್ ಆವರಣ, 9ನೇ ಬಡಾವಣೆ, ಜಯನಗರ. ಸಂಜೆ 6.30ಕ್ಕೆ.  
 » ಉಪನ್ಯಾಸ: ಕನ್ನಡ ಯುವಜನ ಸಂಘ ಅಯೋಜನೆ. 'ಬುದ್ಧಿ ಭ್ರಾಂತಿಯೊಳಿಗಿನ ತಲ್ಲಣಗಳು' ಕುರಿತು ಉಪನ್ಯಾಸ. ಸಂಪನ್ಮೂಲ ವ್ಯಕ್ತಿ: ಸಾಹಿತಿ ಬಸವರಾಜ್ ಹಿರೇಮಲ್ಲೆ. ಮುಖ್ಯ ತಿಥಿ: ಕುವೆಂಪು ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಸಿ. ನರೇಂದ್ರ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪೊಲೀಸ್ ಅಧೀಕ್ಷಕ ರಾಗಿರುವ ಕೆ. ನಂಜುಂಡೇಗೌಡ ಮಕ್ಕಳಾದ ಪುಣ್ಯ ಎನ್. ಗೌಡ ಮತ್ತು ರಿಶಿ ಎನ್. ಗೌಡ ಪರಿಶ್ರಮ ನೀಡಲಾಗಿತ್ತು ಅಕಾಡೆಮಿಯಲ್ಲಿ ತರಬೇತಿ ಪಡೆದು ಸರ್ಕಾರಿ ವೈದ್ಯಕೀಯ ಸಿಬ್ಬಂದಿಯಲ್ಲಿ ಸೇರಿರುವುದು.

ಅಧ್ಯಕ್ಷತೆ: ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ  
 ಸ್ಥಳ: ಸಂಘ ಸಭಾಂಗಣ, ಎಚ್. ಸಿದ್ದಯ್ಯ ಮುಖ್ಯ ರಸ್ತೆ, ಹೊಂಬೆಳಗಡನಗರ, ವಿಲ್ಲನ್ ಗಾರ್ಡನ್. ಸಂಜೆ 6.30ಕ್ಕೆ  
 » ಲೋಕಾರ್ಪಣೆ: ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ ಅಯೋಜನೆ. ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ ಲೋಕಾರ್ಪಣೆ, ನುಡಿನಮನ. ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅಧ್ಯಕ್ಷತೆ: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ. ಮುಖ್ಯ ಅಧಿಕಾರಿಗಳು: ಸಚಿವರಾದ ಆರ್. ಅಶೋಕ್, ವಿ. ಸುನೀಲ್ ಕುಮಾರ್. ಸ್ಥಳ: ಸರ್ ಪುಟ್ಟಣ್ಣ ಚಿಟ್ಟಿ ಪುರಭವನ, ಜಿ.ಸಿ.ರಸ್ತೆ, ಸಂಜೆ 5ಕ್ಕೆ.  
 » ಉಪನ್ಯಾಸ: ರಾಗಿಗುಡ್ಡದ ಶ್ರೀ ಪಸನ್ನ ಅಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್ ಅಯೋಜನೆ. ಶ್ರೀ ಶಾರದಾ ದೇವಿ ಜೀವನದ ಅದರ್ಶ ಕುರಿತು ಉಪನ್ಯಾಸ. ಸಂಪನ್ಮೂಲ ವ್ಯಕ್ತಿ: ಮಾತಾಜಿ ಬ್ರಹ್ಮಮಹಿಮೆ. ಸ್ಥಳ: ಸಾಂಸ್ಕೃತಿಕ ಮಂದಿರ, ಟ್ರಸ್ಟ್ ಆವರಣ, 9ನೇ ಬಡಾವಣೆ, ಜಯನಗರ. ಸಂಜೆ 6.30ಕ್ಕೆ.  
 » ಉಪನ್ಯಾಸ: ಕನ್ನಡ ಯುವಜನ ಸಂಘ ಅಯೋಜನೆ. 'ಬುದ್ಧಿ ಭ್ರಾಂತಿಯೊಳಿಗಿನ ತಲ್ಲಣಗಳು' ಕುರಿತು ಉಪನ್ಯಾಸ. ಸಂಪನ್ಮೂಲ ವ್ಯಕ್ತಿ: ಸಾಹಿತಿ ಬಸವರಾಜ್ ಹಿರೇಮಲ್ಲೆ. ಮುಖ್ಯ ತಿಥಿ: ಕುವೆಂಪು ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಸಿ. ನರೇಂದ್ರ.